



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೦೬, ನವೆಂಬರ್, ೨೦೨೪(ಕಾರ್ತಿಕ, ೧೫, ಶಕವರ್ಷ, ೧೯೪೬) BENGALURU, WEDNESDAY, 06, NOVEMBER, 2024(KARTHIKA, 15, SHAKAVARSHA, 1946)	ಸಂ. ೫೩೪ No.534
-----------------------	---	-------------------

ಜಿಲ್ಲಾಧಿಕಾರಿಗಳವರ ಕಾರ್ಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ.

ಪ್ರಪತ್ರ-2

[12(2) ನೇ ನಿಯಮವನ್ನು ನೋಡಿ]

ಅಧಿಸೂಚನೆ

ಸಂಖ್ಯೆ ರಾಜು ಸಿಆರ್.38/2024-25

ದಿನಾಂಕ : 06-11-2024

1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಕೆಳಕಾಣಿಸಿದ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹಾಗೂ ತೆರವಾಗಿರುವ ಸದಸ್ಯರ ಸ್ಥಾನಗಳನ್ನು ತುಂಬಲು ಉಪ ಚುನಾವಣೆ ನಡೆಸಬೇಕಾಗಿದೆ.

ತಾಲ್ಲೂಕು	ಗ್ರಾಮಪಂಚಾಯಿತಿಯ ಸಂಖ್ಯೆ ಮತ್ತು ಹೆಸರು	ಕ್ಷೇತ್ರ ಹೆಸರು ಮತ್ತು ಸಂಖ್ಯೆ	ಮೀಸಲಾತಿ
ದಾವಣಗೆರೆ	20-ಹೆಬ್ಬಾಳು	4-ಹುಣಸೆಕಟ್ಟೆ	ಸಾಮಾನ್ಯ
	25-ಗೋಪನಾಳ್	1-ಗೋಪನಾಳ್-1	ಹಿಂದುಳಿದ ವರ್ಗ "ಬ"
		2-ಗೋಪನಾಳ್-2	ಹಿಂದುಳಿದ ವರ್ಗ "ಅ" ಮಹಿಳೆ
	35-ಲೋಕಿಕೆರೆ	5-ಲೋಕಿಕೆರೆ-5	ಅನುಸೂಚಿತ ಪಂಗಡ ಮಹಿಳೆ
	38-ಮುದಹದಡಿ	3-ಹಳೇಬಿಸಲೇರಿ	ಸಾಮಾನ್ಯ

ಆದುದರಿಂದ ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು 1993ರ 12ನೇ ನಿಯಮಕ್ಕನುಸಾರವಾಗಿ ದಾವಣಗೆರೆ ಜಿಲ್ಲೆಯ ಡೆಪ್ಯುಟಿ ಕಮೀಷನರಾದ ಗಂಗಾಧರಸ್ವಾಮಿ ಜಿ.ಎಂ, ಭಾ.ಆ.ಸೇ ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿರುತ್ತೇನೆ.

(೧)

(ಎ)	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	12.11.2024 ಮಂಗಳವಾರ
(ಬಿ)	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	13.11.2024 ಬುಧವಾರ
(ಸಿ)	ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	15.11.2024 ಶುಕ್ರವಾರ
(ಡಿ)	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ, ದಿನ ಮತ್ತು ಸಮಯ (ಮತದಾನದ ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ)	23.11.2024 (ಶನಿವಾರ)
(ಇ)	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	26.11.2024 ಮಂಗಳವಾರ

(ಗಂಗಾಧರಸ್ವಾಮಿ ಜಿ.ಎಂ, ಭಾ.ಆ.ಸೇ)  
ಜಿಲ್ಲಾಧಿಕಾರಿಗಳು,  
ದಾವಣಗೆರೆ ಜಿಲ್ಲೆ.